

**NSIL SOLUTIONS (INDIA) LIMITED**  
 LHM1984PLC034789

Laxmi Plaza, Laxmi Industrial Rd, Andheri (W), Mumbai-53, India  
 TEL: 022-26335583; Email: info@nsil.co.in  
 Website: www.nsil.co.in

**MEETING OF BOARD MEETING**

Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, a meeting of the Board of Directors of the Company will be held on August 14, 2018 at the Registered Office of the Company to consider and approve, inter alia, the Un-audited Financial Results of the Company for the quarter ended on June 30, 2018. Pursuant to Regulation 47(2), the said notice may be accessed at the Company's website at www.nsil.co.in and also be accessed at the website of Stock Exchange at www.bseindia.com.

By Order of the Board  
 For **Netlink Solutions (India) Limited**

Sd/-  
 Rupa Modi  
 Executive Director & CFO  
 Place: Mumbai Date: 03.08.2018  
 DIN: 00378378

**SHRIRAM TRANSPORT FINANCE COMPANY LIMITED**  
**PUBLIC NOTICE**

This is to inform our customers and public at large that our **Hyderabad Service Centre**, located at D. No. 4-7-93, Forth Floor, Trade I, Above Sony Showroom, Habsiguda, Secunderabad, Hyderabad, Telangana - 500007, will shift to 1st Floor, Maspack House, D. No. 12-13-1274, Street No. 8, Tarnaka, Secunderabad, Telangana - 500017.

The Customers are requested to contact the new branch premises for their needs.

**REGIONAL BUSINESS HEAD**

**एमएमटीसी लिमिटेड**  
**MMTC LIMITED**  
 भारत सरकार का उपक्रम  
 A GOVT. OF INDIA ENTERPRISE

*touching lives, adding value*  
 Core-1, SCOPE Complex, 7 Institutional Area, Lodhi Road, New Delhi-110 003  
**Expression of Interest (EOI)**

**Eoi No. MMTC/Steam Coal/18-19/EOI-V/11006/Rev dated 03.08.2018 for Empanelment of Associate Suppliers for supply of Imported**

**Steam Coal to MMTC / Buyers Last date for submission of EOI is 14.08.2018 (1200 Hrs-IST)**

For details, please visit [www.mmtclimited.com](http://www.mmtclimited.com) or [www.mmtcabcprocurement.com/EPROC/](http://www.mmtcabcprocurement.com/EPROC/)

**Further Corrigendum/ Addendum regarding above EOI will be published on above mentioned websites only.**

**SHARDUL SECURITIES LIMITED**

Regd. Office: G-12, Tulsiani Chambers, 212, Nariman Point, Mumbai 400021  
 CIN: L50100MH1985PLC036937  
 Phone: +9122 3021 8500 / 4009 0500  
 Fax: +9122 2284 6585 / 6630 8609  
 Website: [www.shardulsecurities.com](http://www.shardulsecurities.com)  
 Email id: investors@shryam.com

**NOTICE**

Notice is hereby given that a meeting of the Board of Directors of the Company is scheduled to be held on **Monday, 13<sup>th</sup> August 2018 at 7.15, Tulsiani Chambers, Nariman Point, Mumbai 400 021 at 5.00 p.m.** to consider and approve the Un-audited Financial Results of the Company for the Quarter ended 30<sup>th</sup> June 2018.

Further details are also available on the website of the Company i.e. [www.shardulsecurities.com](http://www.shardulsecurities.com) as well as on the website of the Stock Exchange i.e. [www.bseindia.com](http://www.bseindia.com).

For SHARDUL SECURITIES LIMITED  
 Date: 03-08-2018 Sd/-  
 Place: Mumbai Daya Bariya  
 Director & Company Secretary

**BAG A.G. Films and Media Limited**  
 CIN: L74899DL1993PLC051841

Registered Office: 352, Aggarwal Plaza, Plot No. 8, Kondli, New Delhi-110 096  
 Website: [www.bagfilms.com](http://www.bagfilms.com) E-mail: [info@bagnetwork.in](mailto:info@bagnetwork.in)

**NOTICE**

Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company will be held on Monday, August 13, 2018, at its Corporate Office, to consider and approve, inter-alia, the Un-audited Financial Results of the Company for the quarter ended June 30, 2018.

This information is also available on the Company's website viz. [www.bagfilms.com](http://www.bagfilms.com) and also available on the websites of Stock Exchanges viz. [www.nseindia.com](http://www.nseindia.com) and [www.bseindia.com](http://www.bseindia.com).

For B.A.G. Films and Media Limited  
 Sd/-

Place: No. 352, Rajeev Parashar  
 Corporate Office: No. 352, Sector-16A, Film City, Noida (UP) - 201301.  
 Company Secretary

**NHPC Limited**  
 (A Government of India Enterprise)

NHPC Office Complex, Sec.-33, Faridabad-121003  
 (CIN: L40101HR1975G01032564)

**NOTICE INVITING E-TENDER**

**E-Proc. Notice No.: 2018\_NHPC\_367363\_1**

Online Bids are invited for and on behalf of NHPC Ltd. through eligible domestic bidders for "Construction of 1.2 Km Long INDO-NEPAL CANAL from TANAKPUR BARRAGE". Complete bid document can be downloaded and submitted through the portal <http://eprocure.gov.in/eprocure/app>. The site can also be viewed through e-procurement corner of NHPC website [www.nhpcindia.com](http://www.nhpcindia.com) and CPP Portal. The last date of submission of bids is **30.08.2018**. For further details, please visit <http://eprocure.gov.in/eprocure/app>. Subsequent amendments, if any, shall be posted only on the aforesaid websites.

Chief Engineer (CC-IV)  
 Email: [pkrawat@nhpc.nic.in](mailto:pkrawat@nhpc.nic.in)

**ENERGY DEVELOPMENT COMPANY LIMITED**  
 CIN - L85110KA1995PLC017003

Regd. Office : Village - Hulugunda, Taluka - Somawarpet, Dist - Kodagu, Karnataka - 571233  
 Phone No. 08276-277040 ; Fax No. 08276-277012  
 E-mail : [secretarial@edclgroup.com](mailto:secretarial@edclgroup.com) ; Website : [www.edclgroup.com](http://www.edclgroup.com)

Notice is hereby given pursuant to Regulation 47 of the SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Saturday, the 11th day of August, 2018, inter-alia, to consider and approve the Un-audited Financial Results for the quarter ended on 30th June, 2018.

As per the Company's Code of Conduct for Regulating & Reporting by Insiders and Fair Disclosure, 2015, the 'Trading Window' for dealing in the securities of the Company will remain closed for all Directors, Promoters, Designated Employees and Connected Persons from Saturday, the 4th August, 2018 to Monday, the 13th August, 2018 (both days inclusive).

This information is also available on the website of the Company [www.edclgroup.com](http://www.edclgroup.com) and Stock Exchanges [www.bseindia.com](http://www.bseindia.com) and [www.nseindia.com](http://www.nseindia.com).

By order of the Board  
 For Energy Development Company Limited  
 Sd/-

Vijayshree Binnani  
 (Company Secretary)  
 Place: Kolkata  
 Date: 03rd August, 2018

**ASI Industries Ltd.**  
 (Formerly known as Associated Stone Industries (Kotah) Ltd.)

Regd. Off: Marathon Innova, A Wing 7<sup>th</sup> Floor, Off: Ganpatrao Kadam Marg, Lower Parel, Mumbai 400013 Maharashtra Web Site : [asigroup.co.in](http://asigroup.co.in)  
 Email: [investors@asigroup.co.in](mailto:investors@asigroup.co.in) Tel :022-40896100 Fax :022-40896199

**NOTICE**

Pursuant to Regulation 29 read with Regulation 47 of the SEBI (Listing Obligations and Disclosure Requirements) Regulation 2015, Notice is hereby given that the Meeting of the Board of Directors of the Company will be held on Tuesday, **14<sup>th</sup> August, 2018**, inter alia, to consider and to take on record the Consolidated and Standalone Unaudited Financial Results for the quarter ended **30<sup>th</sup> June, 2018**.

The Notice is also available at Investors section of the Company's website: [asigroup.co.in](http://asigroup.co.in) and corporate announcement section of BSE website: [www.bseindia.com](http://www.bseindia.com)

for ASI Industries Ltd  
 Sd/-

Manoj Jain  
 Company Secretary  
 Place : Mumbai  
 Dated : 04.08.2018

**WEP PERIPHERALS LIMITED**

CIN NO: U72200KA2000PLC027405  
 Regd. Office: 40/1-A, Basappa Complex, Lavelle Road, Bengaluru 560 001.  
 E-mail: [investor@wepindia.com](mailto:investor@wepindia.com)  
 Tel.: +91 80 66112000; Fax: +91 80 66112055

**NOTICE**

**For transfer of Equity Shares of the Company to the Investor Education and Protection Fund (IEPF)**

This Notice is published pursuant to the provisions of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 ("The Rules") issued by the Ministry of Corporate Affairs (MCA) and subsequent amendments thereof.

IEPF Rules, inter alia, provide for transfer of underlying shares in respect of which dividend has not been paid to or claimed by the shareholders for seven consecutive years to Investor Education and Protection Fund (Fund) set up by the Central Government. As per Rule 6(1), "The underlying shares shall be credited to Demat Account of the Authority opened by the Authority for the said purpose within a period of 30 days of such shares becoming due to be transferred to the Fund."

The Company will transfer its unpaid Final Dividend for the year 2010-11 to IEPF by 30<sup>th</sup> October, 2018. Accordingly, the underlying Shares are due to be transferred to the Fund and the Company has sent individual communication/ letter on 31<sup>st</sup> July 2018 to those shareholders whose underlying shares are liable to be transferred to IEPF i.e. for Final Dividend FY 2010-11, informing that the said underlying shares will be transferred to the DEMAT Account of the IEPF Authority.

**ऑयल इंडिया लिमिटेड**  
 (भारत सरकार का उपक्रम)



**ARIES AGRO LIMITED**

Registered Office, Aries House, Plot No. 24, Deonar, Govandi (East), Mumbai - 400 043.  
Website: www.ariesagro.com  
Email ID: investorrelations@ariesagro.com (CIN No.-L99999MH1969PLC014465)

**NOTICE**

Pursuant to the provisions of Regulation 29(1) of SEBI (Listing Obligations and Disclosure Requirements) Regulations, 2015, Notice is hereby given that a Meeting of the Board of Directors of the Company will be held on Monday, 13<sup>th</sup> August, 2018 to, inter-alia, consider and approve the Un-Audited Financial Results for the Quarter ended 30<sup>th</sup> June, 2018 and matters relating to Annual General Meeting.

For Aries Agro Limited

Sd/-  
Kaiser P. Ansari  
Company Secretary &  
Place : Mumbai

Date : 3<sup>rd</sup> August, 2018



**ENERGY DEVELOPMENT COMPANY LIMITED**

CIN - L85110KA1995PLC017003

Regd. Office : Village - Hulugunda, Taluka - Somawarpet,  
Dist - Kodagu, Karnataka - 571233

Phone No. 08276-277040 ; Fax No. 08276-277012

E-mail : secretarial@edclgroup.com ; Website : www.edclgroup.com

Notice is hereby given pursuant to Regulation 47 of the SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Saturday, the 11<sup>th</sup> day of August, 2018, inter-alia, to consider and approve the Un-audited Financial Results for the quarter ended on 30<sup>th</sup> June, 2018.

As per the Company's Code of Conduct for Regulating & Reporting by Insiders and For Fair Disclosure, 2015, the 'Trading Window' for dealing in the securities of the Company will remain closed for all Directors, Promoters, Designated Employees and Connected Persons from Saturday, the 4<sup>th</sup> August, 2018 to Monday, the 13<sup>th</sup> August, 2018 (both days inclusive).

This information is also available on the website of the Company www.edclgroup.com and Stock Exchanges www.bseindia.com and www.nseindia.com.

By order of the Board  
For Energy Development Company Limited

Sd/-  
Place: Kolkata  
Date: 03rd August, 2018

Sd/-  
Vijayshree Binnani  
(Company Secretary)



**SHRIRAM TRANSPORT FINANCE COMPANY LIMITED**

**PUBLIC NOTICE**

This is to inform our customers and public at large that our **Hyderabad Service Centre**, located at D. No. 4-7-93, Forth Floor, Trade I, Above Sony Showroom, Habsiguda, Secunderabad, Hyderabad, Telangana - 500007, will shift to 1st Floor, Maspack House, D. No. 12-13-1274, Telangana, Tel No. 8, Tarnaka, Secunderabad, Hyderabad - 500017.

The Customers are requested to contact the new branch premises for their needs.

REGIONAL BUSINESS HEAD

**BANSWARA SYNTAX LIMITED**

CIN: L24302RJ1976PLC001684

Regd. Office: Industrial Area, 2962, D. No. 21, Banswara (Raj.)-327001 Ph. No.: 02962- 240690, 257679 - 681  
Fax: 02962- 240692 Email: secretarial@banswarasyntax.com  
Website: www.banswarasyntax.com

**NOTICE**

Notice is hereby given pursuant to Regulation 47 of Securities and Exchange Board of India (Listing Obligations and Disclosure Requirements) Regulations, (2015) the Meeting of the Board of Directors of the Company will be held on **Monday, 13<sup>th</sup> August, 2018** at 12.15 P.M. at Corporate office: 4<sup>th</sup> Floor, Gopal Bhawan, 199, Princess Street, Mumbai-400 002 inter alia to approve the Unaudited Financial Results for the Quarter ended on 30<sup>th</sup> June, 2018. This information is available under the 'investor section of the company's website i.e. www.banswarasyntax.com and also the websites of BSE Ltd. (<http://www.bseindia.com>) and National Stock Exchange of India Ltd. (<http://www.nseindia.com>).

By order of the Board  
Banswara Syntax Ltd.  
Sd/-

Place : Banswara  
Date : 3<sup>rd</sup> August, 2018

H.P. Kharwal  
Company Secretary

**BAG**

**B.A.G. Films and Media Limited**

CIN: L74899DL1993PLC051841

Registered Office: 352, Aggarwal Plaza, Plot No. 8, Kondli, New Delhi -110 096

Web: www.bagfilms.com E-mail: info@bagnetwork.in

**NOTICE**

Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company will be held on Monday, August 13, 2018, at its Corporate office, to consider and approve, inter-alia, the Un-audited Financial Results of the Company for the quarter ended June 30, 2018.

The information is also available on the Company's website viz [www.bagfilms.com](http://www.bagfilms.com) and also available on the websites of Stock Exchanges viz, [www.nseindia.com](http://www.nseindia.com) and [www.bseindia.com](http://www.bseindia.com).

For B.A.G. Films and Media Limited

Sd/-  
Date: 03.08.2018 Rajeev Parashar  
Place: Noida Company Secretary

Corp. Off: FC-23, Sector-16A, Film City, Noida (UP) -201 301.

**GAJANAN SECURITIES SERVICES LTD.**

(CIN : L67120WB1994PLC063477)  
Regd. Office : 113/1B, C.R.Avenue, 7<sup>th</sup> Floor, Room No - 7C, Kolkata-700073  
E-mail : gajanansecuritieservicesltd@gmail.com; www.gajanansec.com; Ph : 033-22354215

**NOTICE**

Notice is hereby given that pursuant to Regulation 29 read with Regulation 47 of the SEBI (Listing Obligations & Disclosure Requirements) Regulations, 2015 that the meeting of the Board of Directors of the Company will be held on Monday, the 13<sup>th</sup> day of August, 2018 at 2.00 p.m. at the Registered Office of the Company, inter-alia, to consider, approve and take on record the Unaudited Standalone Financial Results of the Company for the Quarter ended 30<sup>th</sup> June, 2018.

For GAJANAN SECURITIES SERVICES LIMITED

By Order of the Board  
Place : Kolkata Sd/- Riddhi Kanodia  
Dated : 03/08/2018 Company Secretary & compliance officer



भारत सरकार का उपक्रम  
A GOVT. OF INDIA ENTERPRISE

touching lives, adding value  
Core-1, SCOPE Complex, 7 Institutional Area,  
Lodhi Road, New Delhi-110 003

Expression of Interest (EOI)

Eoi No. MMTC/Steam Coal/18-19/EOI-V/  
11006/Rev dated 03.08.2018 for

Empanelment of Associate Suppliers

for supply of Imported

Steam Coal to MMTC / Buyers

Last date for submission of EOI  
is 14.08.2018 (1200 Hrs-IST)

For details, please visit

[www.mmtclimited.com](http://www.mmtclimited.com), or

<https://mmtc.abcpurchase.com/EPROC/>

Further Corrigendum/

Addendum regarding above

will be published on above

mentioned websites only.

**NHPC Limited**

(A Government of India Enterprise)

NHPC Office Complex, Sec.-33, Faridabad-121003  
(CIN: L40101HR1975GOI032564)

**NOTICE INVITING E-TENDER**

E-Proc. Notice No.: 2018\_NHPC\_367363\_1



**SHRIRAM TRANSPORT FINANCE COMPANY LIMITED**

01  
29  
ons  
15,  
the  
ust,  
In-  
the  
m.  
and  
td.  
ria  
ary  
ED  
r,  
(1)  
and  
ons,  
ting  
any  
of  
the  
to  
cial  
rter  
on  
at  
site  
ited  
Sd/-  
nf-  
ctor  
822  
ED  
harg,